

ನಿಂದು ತುಂಬಾ ತೆಜ್ಜೀರಿದ್ದೀರಾ?



ನಡ್ಡಿ ಮೈಕಟ್ಟಿನ್ನು ಹೊಂದಿ
ದೇಹದ ಶೋಕ ಹೆಚ್ಚಿಸಲು
ಆಯುವಿನ್‌
ನ್ಯೂಟ್ರಿಗೆಂಟ್+

ಸಹಕಾರಿಯಾಗಿದೆ



ನಿಂದು ನ್ಯೂಟ್ರಿಗೆಂಟ್ ನೆಡುವುದೂ ಪಡೆದಿದ್ದಿಲ್ಲ.
ನಿಮ್ಮ ಇತ್ತಿಳಿನ 3 ರಿಂದ 4
ಆಕಣಕರ ಭಾವಜೀವನ್ನು
ಕಳುಹಿಸಿ ನ್ಯೂಟ್ರಿಗೆಂಟ್
ಜಾಹಾಜಿನಿಂದ ಖರುವ
ಅವಕಾಶ ಕೆಲ್ಪಿಸಿಕೊಳ್ಳು.

ನ್ಯೂಟ್ರಿಗೆಂಟ್+ ರ್ಯಾಫ್ಟ್ರ್ಯಾಲ್
ನ್ಯೂಟ್ರಿಗೆಂಟ್+ ರ್ಯಾಫ್ಟ್ರ್ಯಾಲ್

ನಾನು ತುಂಬಾ ತೆಜ್ಜೀರಿ, ನನ್ನ ಶಾಯ ಕೂಡಾ ಹೊಳ್ಳಿ ತುಂಬಾ ಉಂಟ
ಪಾಡಿ ದ್ವಾರಾಗಿ ಅಂತ ಹೆಚ್ಚಿ. ಅದ್ದು ಏನು ಉಂಟಿಸ್ತು ದೇಹದ
ತೆಜ್ಜೀರಿ ನ್ಯೂಟ್ರಿಗೆಂಟ್ ನಿನ್ನ ಸ್ಟೇಟ್‌ನಿ, ಹೆಸ್ಟಿಲ್ ಅಂತ
ರೆಂಬ್ಲೆಸ್ಟ್. ಕೆಲಾದ್ದು ಮಾಡಿ ದೇಹದ ಶೋಕ ಹೆಚ್ಚಿಸಿಕೊಳ್ಳಿಬೇಕಿ
ಅಂತ ನಿಧಾರಿಸಿ ಮಾಡಿ ಅದ್ದು ನಿನ್ನ ಆಯುವಿನ್‌ರೆಂದರೆ ನ್ಯೂಟ್ರಿಗೆಂಟ್
ಬ್ರೆಸ್ಟ್‌ಎಂತಾಯಿ. ಈಗ ನಿಂದು ಆಯುವಿನ್‌ವಾದಿ ನ್ಯೂಟ್ರಿಗೆಂಟ್

ರ್ಯಾಫ್ಟ್ರ್ಯಾಲ್ ಮತ್ತು ರ್ಯಾಫ್ಟ್ರ್ಯಾಲ್ ಉಪಯೋಗಿಸಿ.

ದೇಹದ ಶೋಕ ಹೆಚ್ಚಿಸಿ ಮಾಡಿಸಿ,
ಅಂತ ನಿನ್ನ ಆಯುವಿನ್‌ರೆಂದರೆ ನ್ಯೂಟ್ರಿಗೆಂಟ್+ ರ್ಯಾಫ್ಟ್ರ್ಯಾಲ್
ನ್ಯೂಟ್ರಿಗೆಂಟ್ ಸಹಿತ್ತು ಮಾಡಿ.



ಮತ್ತೆ ನಿಂದು...?

ಪರಿಜಾರವಾರ
ಕರ್ತವ್ಯಾಂಶ
ನ್ಯೂಟ್ರಿಗೆಂಟ್+ ರ್ಯಾಫ್ಟ್ರ್ಯಾಲ್ ಮತ್ತು
ನ್ಯೂಟ್ರಿಗೆಂಟ್+ ರ್ಯಾಫ್ಟ್ರ್ಯಾಲ್ ಕ್ರಾಮಲೋಗಿಕ್ಸ್
ಜೆಟ್‌ವಾಗಿ
ಉಪಯೋಗಿಸಿಕೊಂಡು.

ಅಪೋಲೋ ಘಾಮ್‌ನಿ ಡಾಗ್‌ನೊ ಎಲ್ಲಾ ಮೆಡಿಕಲ್‌ಗಳಲ್ಲಿ
ದೂರದೆಯುತ್ತದೆ.

ಬುದ್ಧಿಶಕ್ತಿಯನ್ನು ಖುರುತುಗೊಳಿಸಿ ಜ್ಞಾನಕರ್ತಾತ್ಮಕ್ಯನ್ನು ಹೆಚ್ಚಿಸಿಕೊಳ್ಳಲು ಬ್ರಾಹ್ಮಿಯತ್ತ

ಆಯುವಿನ್‌ ಮೆಮೆಂಟೋ+ +




ನಿಂದು ಮೆಮೆಂಟೋನಿ ನೆಡುವುದೂ
ಪಡೆದಿದ್ದಿಲ್ಲ. ನಿಮ್ಮ ಇತ್ತಿಳಿನ 3
ರಿಂದ 4 ಆಕಣಕರ ವಾದ ಉತ್ತಮ
ಭಾವಜೀವನ್ನು ಕಳುಹಿಸಿ,
ಮೆಮೆಂಟೋ ಜಾಹಾಜಿನಿಂತು
ಬರುವ ಅವಕಾಶ ಕೆಲ್ಪಿಸಿಕೊಳ್ಳು.

ಅಪೋಲೋ ಘಾಮ್‌ನಿ
ಡಾಗ್‌ನೊ ಎಲ್ಲಾ ಮೆಡಿಕಲ್‌ಗಳಲ್ಲಿ
ದೂರದೆಯುತ್ತದೆ.

ನಾವಿನ್ ಕೆಲ್ಲಾಜ್ ಶೆಂಡ್‌. ನನ್ನ ಶೆಂಡ್ ತುಂಬಾ ಜೊನ್‌ಗೆ
ಓದುತ್ತಿದ್ದು. ನಾನು ಎಷ್ಟು ಓದಿಸ್ತು ನೆನೆಹಿನಿಂಳು ಉಂಟಾ ಇಂತಲ್ಲ.
ನನ್ನ ಉಂಟಾ ಶೆಂಡ್ ನನ್ನ ಶೆಂಡ್ ಮಂತುತ್ತಿಸ್ತು ಅಂತ
ಕರಿತ್ತಿದ್ದು. ಇದನ್ನು ಅರಿತ ನನ್ನ ಶೆಂಡ್ ನಂತರ ಮೆಮೆಂಟೋನ
ರ್ಯಾಫ್ಟ್ರ್ಯಾಲ್ ತೆರೋಳಿಕೆ ನೆನೆಹಿನ್ ಮಾಡಿದ ಮೆಮೆಂಟೋನ
ಬರಿದಿಗೆ ಉಪಜೊಳಿಸಲು ಶುದ್ಧಿ ಮಾಡಿದೆ ಕೆಲವೇ
ತಿಂಗಳಿಂದ ನನ್ನ ನೆನೆಹಿನ್ ಶಾಂತಿ ಜೊನ್‌ಯಿ. ಈಗ ನಾನು ಓದಿಸ್ತು
ನೆನೆಹಿಗೆ ಬಯಸ್ತುದೆ, ಮತ್ತು ಎಲ್ಲಾಂತಹ ಕೂಡ ಇಂತೆ ಮಾರ್ಪಣ
ಬಾಡ ಇದೆ. ಈಗ ನೆನೆಹಿನ್ ಶಾಂತಿ ಹೆಚ್ಚಿಸಿಕೊಳ್ಳಿಸಿಕೊಂಬ ನನ್ನ
ಶೆಂಡ್‌ಗೆ ಮೆಮೆಂಟೋ ಸಹಿತ್ತು ಮಾಡಿಸಿ.

ಮತ್ತೆ ನಿಂದು...?



ನಿಂದು ತುಂಬಾ ದಷ್ಟಿರಿದ್ದೀರಾ?



ದೇಹದ ಶೋಕವನ್ನು
ಕಡಿಮೆಮಾಡಿಕೊಂಡು
ಸುಂದರವಾಗಿ ಕಾಣಲು

ಆಯುವಿನ್‌ ನ್ಯೂಟ್ರಿಸ್ಲಿಮ್+ ಸಹಕಾರಿಯಾಗಿದೆ



ನಿಂದು ನ್ಯೂಟ್ರಿಸ್ಲಿಮ್+ನಿ
ನೆಡುವುದೂ ಪಡೆದಿದ್ದಿಲ್ಲ.
ನಿಮ್ಮ ಇತ್ತಿಳಿನ 3 ರಿಂದ 4
ಆಕಣಕರ ಭಾವಜೀವನ್ನು
ಕಳುಹಿಸಿ ನ್ಯೂಟ್ರಿಸ್ಲಿಮ್+
ಜಾಹಾಜಿನಿಂದ ಖರುವ
ಅವಕಾಶ ಕೆಲ್ಪಿಸಿಕೊಳ್ಳು.

ಪ್ರೂಡ್ ಕ್ರೋ ಮಾಹಿತಿಗಾಗಿ:

9342511911 / 9343458333

Teaching ನನ್ನ ಬೈಬಿಷನ್‌. ಕೆಲ ವರ್ಷಗಳಂದ ದೇಹದ ಶೋಕ ಹೆಚ್ಚಿಗೆ, ಮನೆಲೆಲನ ಮಾಡಿದ್ದು ತುಂಬಾ ಕೆಂಪ್ತಿ ಅನ್ನೆಂಬು. ದ್ವಾಪಾದ ದೇಹದಿಂದ ವರ್ಷದ್ವಾರಾಲ್ಲಿ ಮುಜಾರ್ ಅರ್ಥತ್ ತುಂಬ
ಕಡಿಮೆ ಮಾಡ್ಲೆಕ್ಕೊಂಡು ಏನ್ನೀ ಶೈಲಿಯಲ್ಲಿ ಮಾಡಿದ್ದು ಕೆಲವೇ ಮಾತ್ರ
ಸಿಕ್ಕಿರಲ್ಲ. ಒಂದು ಯಾರ್ಡ್ ಬ್ರೊಂಗ್ ಅಯುವಿನ್‌ ನ್ಯೂಟ್ರಿಸ್ಲಿಮ್+ ತಂದುಕೊಬ್ಬು
ನ್ಯೂಟ್ರಿಸ್ಲಿಮ್+ ಹೊದರ್ ಮತ್ತು ರ್ಯಾಫ್ಟ್ರ್ಯಾಲ್ ನ್ಯೂಟ್ರಿಸ್ಲಿಮ್+ ಯೊನ್ ಮಾಡಿದೆ.
ಕೆಲವೇ ಕ್ರೋಳ್‌ಲ್ ನನ್ನ ಶಾಂತಿ ನ್ಯೂಟ್ರಿಸ್ಲಿಮ್+ ತುಂಬಾ ಕ್ರೋಳ್‌ಲ್ ಹೊವ್ವಾದ ದೇಹ
ನೆನ್ನದಾಯಾತ್ಮ. ಈಗ ನನ್ನ ಶಾಂತಿ ಹೆಚ್ಚಿಸಿಕೊಂಬ ಸ್ವಿಪ್‌ ಆಗೋಂಡಕ್ಕೆ ನ್ಯೂಟ್ರಿಸ್ಲಿಮ್+ ಸಹಿತ್ತು ಮಾಡಿಸಿ.

ಮತ್ತೆ ನಿಂದು...?



ಅಪೋಲೋ ಘಾಮ್‌ನಿ ಡಾಗ್‌ನೊ ಎಲ್ಲಾ ಮೆಡಿಕಲ್‌ಗಳಲ್ಲಿ
ದೂರದೆಯುತ್ತದೆ.

Like us on [f/AyurwinIndia](https://www.facebook.com/AyurwinIndia)

info@ayurwin.com
www.ayurwin.com

©Ayurwin India | Ayurwin is a registered trademark of Ayurwin India Pvt. Ltd.